

ಅಮೆರಿಕನ್ ಯೂನಿವರ್ಸಿಟಿ ಆಫ್ ಸ್ಪಿರಿಚುವಲ್ ಸೈನ್ಸಸ್ (AUSS)

ಭರತನಾಟ್ಯ ಪೂರ್ವ ಡಿಪ್ಲೊಮಾ ಮತ್ತು ಡಿಪ್ಲೊಮಾ ಪಠ್ಯಕ್ರಮ

ಕಾರ್ಯಕ್ರಮದ ರಚನೆ

ಸೆಮಿಸ್ಟರ್	ಹಂತ	ವಯಸ್ಸು	ಒಟ್ಟು ಗಂಟೆಗಳು	ಕ್ರೆಡಿಟ್ ಗಳು	ಮೌಲ್ಯಮಾಪನ
1	ಪೂರ್ವ ಡಿಪ್ಲೊಮಾ	10+	48	8	ಪ್ರಾಯೋಗಿಕ
2	ಪೂರ್ವ ಡಿಪ್ಲೊಮಾ	10+	48	8	ಪ್ರಾಯೋಗಿಕ
3	ಪೂರ್ವ ಡಿಪ್ಲೊಮಾ	11+	48	8	ಪ್ರಾಯೋಗಿಕ ಮತ್ತು ಮೌಖಿಕ
4	ಪೂರ್ವ ಡಿಪ್ಲೊಮಾ	11+	48	8	ಪ್ರಾಯೋಗಿಕ ಮತ್ತು ಮೌಖಿಕ
5	ಡಿಪ್ಲೊಮಾ	12+	48	8	ಪ್ರಾಯೋಗಿಕ ಮತ್ತು ಮೌಖಿಕ
6	ಅಂತಿಮ ಡಿಪ್ಲೊಮಾ	12+	48	8	ಪ್ರಾಯೋಗಿಕ, ಮೌಖಿಕ ಮತ್ತು ಲಿಖಿತ

ಭರತನಾಟ್ಯ ಪೂರ್ವ ಡಿಪ್ಲೊಮಾ

ಪೂರ್ವ ಡಿಪ್ಲೊಮಾ - ಸೆಮಿಸ್ಟರ್ 1

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ಮೂಲಭೂತ ದೇಹಭಂಗಿ ಮತ್ತು ಅಂಗಸಮನ್ವಯವನ್ನು ಬೆಳೆಸುವುದು.

ದಶವಿಧ ಅಡವುಗಳು

ತಟ್ಟ, ನಟ್ಟ, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪನ್ನವನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

ಪತ್ರಿಕೆ	ವಿಷಯ	ವಿವರ	ಗಂಟೆಗಳು
I	ಅಡವುಗಳು	ತಟ್ಟ ಮತ್ತು ನಟ್ಟ	18
II	ಲಯ	ಆದಿ ತಾಳ	12
III	ಪ್ರಾಯೋಗಿಕ	ಶ್ಲೋಕ ಮತ್ತು ಹೆಜ್ಜೆಗಳು	18

ಪೂರ್ವ ಡಿಪ್ಲೊಮಾ - ಸೆಮಿಸ್ಟರ್ 2

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ಉತ್ತಮ ಅಂಗಸಮನ್ವಯ ಮತ್ತು ಅಭಿವ್ಯಕ್ತಿಯನ್ನು ಬೆಳೆಸುವುದು.

ದಶವಿಧ ಅಡವುಗಳು

ತಟ್ಟು, ನಟ್ಟು, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪಾದನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

ಪತ್ರಿಕೆ	ವಿಷಯ	ವಿವರ	ಗಂಟೆಗಳು
I	ಅಡವುಗಳು	ವಿಶಾರು ಮತ್ತು ತೀರ್ಮಾನಂ	18
II	ಅಭಿನಯ	ಮೂಲಭೂತ ಭಾವನೆಗಳು	12
III	ನೃತ್ಯ ಸಂಗ್ರಹ	ಕೌತ್ಸಂ	18

ಪೂರ್ವ ಡಿಪ್ಲೊಮಾ – ಸೆಮಿಸ್ಟರ್ 3

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ಕ್ರಮಬದ್ಧ ನೃತ್ಯತಂತ್ರ ಮತ್ತು ಹಸ್ತಮುದ್ರೆಗಳ ಅರಿವು.

ದಶವಿಧ ಅಡವುಗಳು

ತಟ್ಟ, ನಟ್ಟ, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪನ್ನವನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

ಪತ್ರಿಕೆ	ವಿಷಯ	ವಿವರ	ಗಂಟೆಗಳು
I	ಅಡವುಗಳು	ಎಲ್ಲಾ ಅಡವುಗಳನ್ನು ಎರಡು ವೇಗಗಳಲ್ಲಿ ಅಭ್ಯಾಸ ಮಾಡುವುದು	18
II	ಸಿದ್ಧಾಂತ	ನಾಟ್ಯದ ಮೂಲಭೂತ ಅಂಶಗಳು	12
III	ನೃತ್ಯ ಸಂಗ್ರಹ	ಅಲಾರಿಪ್ಪು	18

ಪೂರ್ವ ಡಿಪ್ಲೊಮಾ – ಸೆಮಿಸ್ಟರ್ 4

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ದೈಹಿಕ ಸಾಮರ್ಥ್ಯ ಮತ್ತು ನೃತ್ಯ ಕೃತಿಗಳ ಸ್ಪಷ್ಟತೆಯನ್ನು ಅಭಿವೃದ್ಧಿಪಡಿಸುವುದು.

ದಶವಿಧ ಅಡವುಗಳು

ತಟ್ಟ, ನಟ್ಟ, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪ್ಲವನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

ಪತ್ರಿಕೆ	ವಿಷಯ	ವಿವರ	ಗಂಟೆಗಳು
I	ಅಡವುಗಳು	ಭ್ರಮರಿ ಮತ್ತು ಉನ್ನತ ಮೆಟ್ಟದ ಅಡವುಗಳು	18
II	ಸಿದ್ಧಾಂತ	ಅಭಿನಯದ ವಿಧಗಳು	12
III	ನೃತ್ಯ ಸಂಗ್ರಹ	ಸಂಪೂರ್ಣ ಅಲಾರಿಪ್ಪು ಮತ್ತು ಕೌತ್ವಂ	18

ಅಮೆರಿಕನ್ ಯೂನಿವರ್ಸಿಟಿ ಆಫ್ ಸ್ಪಿರಿಚುವಲ್ ಸೈನ್ಸಸ್ (AUSS)

ಭರತನಾಟ್ಯ ಡಿಪ್ಲೊಮಾ

ಡಿಪ್ಲೊಮಾ - ಸೆಮಿಸ್ಟರ್ 1

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ವೇದಿಕೆ ಪ್ರದರ್ಶನಕ್ಕೆ ವಿದ್ಯಾರ್ಥಿಯನ್ನು ಸಿದ್ಧಪಡಿಸುವುದು.

ದಶವಿಧ ಅಡವುಗಳು

ತಟ್ಟ, ನಟ್ಟ, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪನ್ನವನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

ಪತ್ರಿಕೆ	ವಿಷಯ	ವಿವರ	ಗಂಟೆಗಳು
I	ಅಡವುಗಳು	ಮೂರು ವೇಗಗಳಲ್ಲಿ ಅಡವುಗಳು ಮತ್ತು ಕೋವೈಗಳು	18
II	ಅಭಿನಯ	ನವರಸಗಳು	12
III	ನೃತ್ಯ ಸಂಗ್ರಹ	ಆದಿ ತಾಳದಲ್ಲಿ ಜತಿಸ್ವರಂ ಮತ್ತು ದೇವರನಾಮ	18

ಡಿಪ್ಲೊಮಾ – ಸೆಮಿಸ್ಟರ್ 2

ಒಟ್ಟು ಬೋಧನಾ ಅವಧಿ: 48 ಗಂಟೆಗಳು

ಕಲಿಕೆಯ ಫಲಿತಾಂಶ: ಅಂತಿಮ ಪ್ರದರ್ಶನ ಮತ್ತು ಸಿದ್ಧಾಂತ ವಿಷಯಗಳಲ್ಲಿ ಪರಿಣತಿ ಪಡೆಯುವುದು.

ದಶವಿಧ ಅಡವುಗಳು

ತಟ್ಟ, ನಟ್ಟ, ವಿಶಾರು, ತೀರ್ಮಾನಂ, ಕುದಿಟ್ಟು ಮೆಟ್ಟು, ಸರಿಕಲ್, ಪೈಚಲ್, ಮಂಡಿ, ಭ್ರಮರಿ — ಸುತ್ತಡವು ಮತ್ತು ಉತ್ಪನ್ನವನ.

ಮೂಲಭೂತ ವ್ಯಾಯಾಮಗಳು

ದೇಹವನ್ನು ಹಿಗ್ಗಿಸುವ ವ್ಯಾಯಾಮಗಳು, ಅರೈಮಂಡಿ, ಕಾಲುಗಳನ್ನು ಮೇಲಕ್ಕೆತ್ತುವ ಅಭ್ಯಾಸ, ಸಮತೋಲನ, ಕಣ್ಣಿನ ಚಲನೆ, ಕುತ್ತಿಗೆಯ ಚಲನೆ ಮತ್ತು ದೇಹದ ಮಧ್ಯಭಾಗದ ಚಲನೆಗಳು.

Paper	Content	Details	Hours
I	ಸಿದ್ಧಾಂತ	ನಾಟ್ಯ, ಹಸ್ತಮುದ್ರೆಗಳು ಮತ್ತು ತಾಳ	12
II	ನೃತ್ಯ ಸಂಗ್ರಹ	ರೂಪಕ ತಾಳದಲ್ಲಿ ಜತಿಸ್ವರಂ ಮತ್ತು ಆದಿ ತಾಳದಲ್ಲಿ ದೇವರನಾಮ	24
III	ಮೌಖಿಕ ಪರೀಕ್ಷೆ	ಮೌಖಿಕ ಉತ್ತರ ಮತ್ತು ಪ್ರಾತ್ಯಕ್ಷಿಕೆ	12